

ಸಿಂಹ್ಯೈಲಾ ಕಥೆಯ
ಮರು ನಿರೂಪಣೆಯ
ಕುಸಿನಿಮಾ
ಮುರಿದುಕಟ್ಟುವ
ಸಂಪ್ರದಾಯಕ್ಕೆ
ಪೂರಕವಾದುದು



ಬಂಧನದಂತೆ ಭಾಸವಾಗುವುದರಿಂದ, ಅಕ್ಕನು ಈ ಕ್ಷೇತ್ರವನ್ನು ಸಮರ್ಥವಾಗಿ ನಿರ್ವಹಿಸುವ ಚಂಚಕಚಕ್ಕತ ಹೊಂದಿರುವುದು ಅವನರಿಗೆ ಬಂದು, ‘ಆಕೆ ಅಧಿಕಾರಕ್ಕೆ ಬರಲಿ’ ಎಂದು ಹೇಳುತ್ತಾನೆ. ಇಲ್ಲಿಯೂ ಅಧಿಕಾರವನ್ನು ದಯಾಪರವಾದ ಕೊಡುಗೆಯಂತೆ ಬಿಂಬಿಸದೇ, ಅರ್ಹತೆಯ ಮೇಲೆಗೆ ದೊರೆತ ಅವಕಾಶ ಎಂದೇ ಸಿನಿಮಾ ಬಿಂಬಿಸುತ್ತದೆ.

‘ನಮ್ಮ ಸಿಂಹ್ಯೈಲಾ ಸ್ಯೋಲಿ’ ಕಥೆಯನ್ನು ‘ದೃಶ್ಯಮಾಧ್ವಮದ ಈ ಮರುನಿರೂಪಣೆ ಇತರ ಮಾಧ್ವಮಾರ್ಗಿಗೂ ಮಾದರಿ’ ಎಂದು ಹಿಂಬಿಯೇ ಲೇಖಿಕೆ ಸಚಿತಾ ಬನ್ನಾಡಿ ಅಭಿಪ್ರಾಯಪಟ್ಟಿದ್ದಾರೆ. ‘ಎಲ್ಲಿಯೂ ವಾಕ್ಯವಾಗದೇ ಸಹಜವಾಗಿಯೇ ಮೂಡಿರುವ ಈ ಕ್ಷೇತ್ರವು ನಮ್ಮ ನಡುವೇ ಇರುವ ಶಿಥ್ಯಮಾದರಿಗಳನ್ನು ಮುರಿದು ಕಟ್ಟುವ ಬಗ್ಗೆ ಒಂದು ಮಾದರಿ’ ಎಂದು ಹೇಳುತ್ತಾರೆ.

ಹೌದು. ಮಹಿಳೆ ಕಥೆಗಳ ಮರುನಿರೂಪಣೆಯ ಜರಾರತ್ನ ತುಂಬಾ ಇದೆ. ಇಲ್ಲಿಫೂ ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಪ್ರಜಾಪೂರ್ವಕವಾದ

ಮರುನಿರೂಪಣೆಗಳು ತುಂಬಾ ಆಗಿವೆ. ಹಾಗೆ ನೇಡಿದರೆ, ಹಿಂದಿ ಭಾಷೆಯಲ್ಲಿಯೂ ಇಂತಹ ಪ್ರಯೋಗಗಳು ಸಾಕಷ್ಟು ನಡೆದಿವೆ. ಆದರೆ ಕನ್ನಡ ಭಾಷೆಯಲ್ಲಿ ಅಂತಹ ಪ್ರಯೋಗಗಳು ನಡೆದಿರುವುದು ಬಹಳ ಕಡಿಮೆ ಎನ್ನುವುದು ‘ಮುತ್ತಮಾನ’ ಜಾಲತಾಳಿದ ರೂಪಾರಿಗಳಲ್ಲಿಬ್ಬಾರಾದ ಲೇಖಿಕೆಗಳೇ ಕುಂಟಾಡಿ ಅವರ ಅನುಭವ.

‘ಮಗನಿ’ ಕಥೆ ಹೇಳಬೇಕೆಂದು ಕುಳಿತಾಗ ನಾನು ಈ ಬಗ್ಗೆ ತುಂಬಾ ಯೋಚನೆ ಮಾಡುತ್ತೇನೆ. ಪೇರೆಂಟಿಗ್ ಪರಿಕಲ್ಪನೆಯೇ ಇಂದು ಬದಲಾಗುತ್ತಿದೆ. ನಮ್ಮ ಹಿಂದಿನ ತಲೆಮಾರಿನವರು ಮಹಿಳೆಗಳನ್ನು ಬೆಳೆಸಿದ ಮಾದರಿಯಲ್ಲಿಯೇ ನಾವಿಂದು ಮಹಿಳೆಗಳನ್ನು ಬೆಳೆಸುವುದು ಸಮಂಜಸ ಅನಿಸುವುದಿಲ್ಲ. ಹಳೆಯ ಕಥೆಗಳನ್ನು ಅವುಗಳು ಇಂದು ಹಾಗೆಯೇ ಮರು ಮುದ್ರಿಸಿ, ಮಹಿಳೆಗೆ ಒದಗಿಸುವುದು ಹೂಡ ಸರಿ ಕಾಣಿಸುವುದಿಲ್ಲ. ನಮ್ಮ ಕಥಾಭಂಡಾರದಲ್ಲಿ ಸಾಕಷ್ಟು ಮರುನಿರೂಪಣೆಯ ಅವಶ್ಯಕತೆ ಇದೆ ಎನ್ನುವ ನಿತೀಶ್, ಈ ನಿಟ್ಟನಲ್ಲಿ ಹೊಸ ದೃಷ್ಟಿಕೋನದ ಕಥೆಗಳು ಕನ್ನಡದಲ್ಲಿ ಹೆಚ್ಚಿನ

ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಮಾತಿನ ಸಾರಾಂಶ ಹೀಗಿದೆ:

“ನಮ್ಮಲ್ಲಿ ಈಗಾಗಲೇ ಇರುವ ಕಥೆಗಳಲ್ಲಿ ಅನೇಕ ಕಥೆಗಳು ಇಂದಿನ ಜಾಗತಿಕ ಸ್ನಾಯೆಗಳಲ್ಲಿ ಬೆಳೆಯುವ ಮಹಿಳೆಗೆ ಆಸ್ತಿಸುವ ರೀತಿಯಲ್ಲಿ ಇಲ್ಲ. ಬೇಕೆರಲೆ ಬೇಡದಿರಲಿ, ನಗರ ಕೇಂದ್ರಿತವಾಗಿ ಬದುಕುವ ಮಹಿಳೆಗೆ ದಟ್ಟ ಕಾಡಿನೊಳಗೆಯೇ ನಡೆಯುವ ಕಥೆಗಳನ್ನು ಹೇಳಿದಾಗ, ಅವರ ಕಲ್ಪನೆಯಲ್ಲಿ ಕಾಡೋಂದು ಮೂಡುವುದು ಹಿಂದಿನ ಕಾಲದಪ್ಪ ಸುಲಭವೇನಲ್ಲ. ಅವರಿಗೆ ತಮ್ಮ ದೈನಂದಿನ ಜೀವನದಲ್ಲಿ ಕಾಣುವ ಅನೇಕ ವಿಚಾರಗಳು ಕಥೆಯೊಳಗೆ ನುಸ್ಕಾಳದರೆ ಅದು ಆರ್ಕಾರ್ಕವನ್ನೆಸುತ್ತದೆ. ಉದಾಹರಣೆಗೆ, ನಾವು ಪರಿಣಿಸುವ ಆಚೋ ರಿಕ್ಷ, ಬಸ್ಸಿಗಳಿಗೆ ಸಂಬಂಧಿಸಿದ ಕತೆಗಳು ಬೇಕಾಗುತ್ತವೆ. ಆಧುನಿಕ ಸಲಕರಣೆಗಳನ್ನು ನೇಯುತ್ತುಕೊಂಡು ಸ್ಯಾಯಿಗಾಗುವ ಕಥೆಗಳು ಅವರಿಗೆ ಇಷ್ಟವಾಗುತ್ತದೆ. ಈ ನಿಟ್ಟನಲ್ಲಿ ಹೊಸ ದೃಷ್ಟಿಕೋನದ ಕಥೆಗಳು ಕನ್ನಡದಲ್ಲಿ ಹೆಚ್ಚಿನ